



## ಸಮುದ್ರ ಮಥನ

### ಕೀನ್ಯಾ ದೇಶದ ಹೆಣ್ಣುರು!

‘ಉಮೋಜಾ ಕೀನ್ಯಾ ದೇಶದ ಹೆಣ್ಣುರು’ (ಸುಭಾಸ್ ಯಾದವಾಡ, ಜ. 13) ಲೇಖನ ಹೆಣ್ಣುಮಕ್ಕಳ ಕಣ್ಣು ತೆರೆಸುವಂತಿದೆ. ಹೆಣ್ಣುಮಕ್ಕಳು ಭಲಕ್ಕೆ ನಿಂತರೆ ಏನನ್ನು ಬೇಕಾದರೂ ಸಾಧಿಸಬಲ್ಲರು ಅನ್ನುವುದಕ್ಕೆ ಇದು ಅತ್ಯುತ್ತಮ ಉದಾಹರಣೆ.

—ವಿಜಯ ಜಿ. ರಾವ್, ಬೆಂಗಳೂರು

### ವಿಚಾರಪ್ರಚೋದಕ ಲೇಖನ

‘ಮಕ್ಕಳ ಮನಸ್ಸಿನ ಪರಿಶುದ್ಧ ಕನ್ನಡಿಯಲ್ಲಿ ಕುಟುಂಬದ ಬದುಕಿನ ಚಿತ್ರಗಳು ಮೂಡದಿರಲಿ’ (ರಘುನಾಥ ಚಿ.ಹ., ಜ. 13) ಸಂಪಾದಕೀಯ ಬರಹ ಸ್ಪಷ್ಟವಾಗಿತ್ತು. ತಂದೆ ತಾಯಿ ಮತ್ತು ಮಕ್ಕಳು ಹಾಗೂ ಈಗಿನ ಅಜ್ಜ-ಅಜ್ಜಿಯರ ತೋಳಲಾಟ, ಸಂಸಾರ ನೌಕೆ, ವಿವಾಹ ವಿಚ್ಛೇದನ ಹೀಗೆ ಇಂದಿನ ಸಮಾಜದಲ್ಲಿ ನಡೆಯುವುದನ್ನು ಎತ್ತಿ ತೋರಿಸಿದ್ದಾರೆ. ಬಿತ್ತಿದಂತೆ ಬೆಳೆ ಎಂಬುದು ಎಷ್ಟು ಸತ್ಯ!

—ಬಸಪ್ಪ ಎಸ್ ಮುಳ್ಳೂರ, ಹಲಗತ್ತಿ

### ಬಸಿರಾಯಣ

‘ಬಸಿರಾಯಣ’ (ಅಮರೇಶ್ ಗಿಣಿವಾರ, ಜ. 13) ಪ್ರಬಂಧ ತುಂಬ ಸುಂದರವಾಗಿ ಮೂಡಿಬಂದಿದೆ. ಲಘು ಹಾಸ್ಯದಲ್ಲಿಯೇ ಹಲವು ಸೂಕ್ಷ್ಮ ಸಂಗತಿಗಳನ್ನು ಲೇಖಕರು ದಾಟಿಸಿದ್ದಾರೆ.

—ಪ್ರಭುದೇವ ರಾಜೇ ಅರಸ್, ಮೈಸೂರು

ಪ್ರಬಂಧ ಸೊಗಸಾಗಿದೆ. ಈಗಿನ ಬಸಿರಿಗೂ ಆಗಿನ ಬಸಿರಿಗೂ ಇರುವ ವ್ಯತ್ಯಾಸವನ್ನು ಹಾಸ್ಯದ ಮೂಲಕ ವರ್ಣಿಸಿದ್ದಾರೆ. ಆಗಿನ ಕಾಲದಲ್ಲಿ ಬಸಿರಿಗೆ ಯಾವ ತಾಪತ್ರಯವೂ ಇರಲಿಲ್ಲ, ಆದರೆ ಈಗಿನ ಕಾಲದಲ್ಲಿ ಬಸಿರೇ ಒಂದು ದೊಡ್ಡ ತಾಪತ್ರಯ ಎಂಬ ಅಂಶವನ್ನು ಸೊಗಸಾಗಿ ತಿಳಿಸಿದ್ದಾರೆ.

—ಮಧುಮತಿ ಅಭಿಷೇಕ್, ಚಿತ್ರದುರ್ಗ

ಪ್ರಬಂಧ ವಿನೋದಮಯವಾಗಿತ್ತು. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರ್ತಾನಾ ಎಂಬ ಮನೋಭಾವ ಹೆಚ್ಚಿನವರಲ್ಲಿ ಹಿಂದಿನ ಕಾಲದಲ್ಲಿ ಇತ್ತು. ಕೆಲವರ ಬಸುರಿ ಬಯಕೆಗಳಂತೂ ಚಿತ್ರವಿಚಿತ್ರ. ನನ್ನ ಸ್ನೇಹಿತೆಯೊಬ್ಬಳಿಗೆ ಹೆರಿಗೆ ನೋವು ಜಾಸ್ತಿ ಆಗಿತ್ತು; ಅವಳ ಬಸುರಿ ಬಯಕೆಯಂತೆ ಹೋಟೆಲ್‌ನ ಮಸಾಲೆ ದೋಸೆ ತಿಂದ ಮೇಲೆಯೇ ಸುಲಭ ಹೆರಿಗೆ ಆಯಿತೆನ್ನ!

—ಟಿ. ಎಸ್. ಪ್ರತಿಭಾ, ಚಿತ್ರದುರ್ಗ



### ತುಳಸಿಗೌಡ ಸಂದರ್ಶನ

‘ಮಕ್ಕಿಗೆಲ್ಲ ಗಿಡ ನೆಟ್ಟು ಬೆಳೆದ ಕಲಿಸ್ತೇಕು’ (ಕೃಷ್ಣ ಶಿರೂರ, ಜ. 13) ಎನ್ನುವ, ಪದ್ಧತಿ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ಸಂದರ್ಶನ ಚೆನ್ನಾಗಿತ್ತು. ಬಡತನದ ಮಧ್ಯೆಯೂ ತನ್ನ ಸ್ವಾರ್ಥಪರ ಚಿಂತನೆಗಳನ್ನೆಲ್ಲಾ ಬದಿಗೊತ್ತಿ ಬೀಜಗಳನ್ನು ಸಸಿಯಾಗಿಸಿ, ಸಸಿಗಳನ್ನು ಮರವಾಗಿರುವ ಕಾಯಕದಲ್ಲೇ ಸಂತ್ಯಜಿಸಿ ಹೊಂದಿರುವ ರೀತಿ ನಿಜಕ್ಕೂ ಇಂದಿನ ನಮ್ಮ ನಾಯಕರುಗಳಿಗೆ ಮಾದರಿಯಾಗಬೇಕು!

—ಚಾವಲ್ಮನೆ ಸುರೇಶ್ ನಾಯಕ್, ಚಿಕ್ಕಮಗಳೂರು

ಸಂದರ್ಶನ ಮನಮುಟ್ಟಿತು. ಇವರು ಇಳಿವಯಸ್ಸಿನಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಮರಗಳನ್ನು ಮಕ್ಕಳಂತೆ ಪ್ರೀತಿಸುವ ಅವರ ಹೃದಯವಂತಿಕೆ ದೊಡ್ಡದು. ಎಲೆಮರೆ ಕಾಯಿಯಂತೆ ಇರುವ ಇವರ ಮೇಲೆ ಮತ್ತಷ್ಟು ಗೌರವ ಹೆಚ್ಚಾಗುತ್ತದೆ.



ಇವರ ಬದುಕಿನ ವಿವರ ಮುಂದಿನ ಪೀಳಿಗೆಗೆ ಪಠ್ಯಕ್ರಮವಾಗಿ ಶಾಲಾಕಾಲೇಜುಗಳಲ್ಲಿ ಸೇರಲಿ. ಇವರ ಸಮಾಜ ಸೇವೆಗೆ ನಮ್ಮೆಲ್ಲರ ಸಲಾಂ!

—ಎಂ. ಎಸ್. ಉಷಾ ಪ್ರಕಾಶ್, ಮೈಸೂರು

‘ಮಕ್ಕಳಿಗೆಲ್ಲಾ ಗಿಡ ನೆಟ್ಟು ಬೆಳೆಸುವುದ ಕಲಿಸಬೇಕು’ ಎಂದು ಹೇಳುವ ತುಳಸಿ ಗೌಡ ಅವರಿಗೆ ಧನ್ಯವಾದಗಳು.

—ಸುಜಾತ, ಬೆಂಗಳೂರು

### ದೇಹವೇ ದೇಗುಲ

‘ದೇಹವೇ ದೇಗುಲ’ (ಅಮೃತಮತಿ, ಜ. 13) ಪ್ರತಿಯೊಬ್ಬರೂ ಓದಲೇಬೇಕಾದಂತಹ ಲೇಖನ. ವಿಜ್ಞಾನದ ಪ್ರಗತಿಯ ನಡುವೆಯೂ ಜನರು ದಿನೇದಿನೇ ಮೌಢ್ಯತೆಯ ಶಿಖರವೇರುತ್ತಿರುವ ಈ ಸಮಯದಲ್ಲಿ ಇಂಥ ಲೇಖನ ಮಾರ್ಗದರ್ಶನ ನೀಡುತ್ತದೆ. ‘ಸುಧಾ’ ಮತ್ತು ಅಮೃತಮತಿಯವರಿಗೆ ಧನ್ಯವಾದಗಳು.

—ಜಗದೀಶ ಬಿ. ಹೊಸೂರು, ಮೈಸೂರು

### ನಮ್ಮನೆ ಯುವರಾಣಿ

‘ಆಡಿಷನ್ ಇಲ್ಲದೆ ಆಯ್ಕೆಯಾದೆ’ (ರಾಘವೇಂದ್ರ ಕೆ., ಜ.13) ಎಂಬ ಹೆಸರಿನಲ್ಲಿ ಪ್ರಕಟವಾದ ಸಹನಾ ಎಸ್.ಆರ್. ಅವರ ಸಂದರ್ಶನ ಓದಿದೆ. ನಟಿಯನ್ನು ಪರಿಚಯಿಸುತ್ತಾ ಅವರು, ‘ನಮ್ಮೂರ ಯುವರಾಣಿ’ ಧಾರಾವಾಹಿಯ ಅಹಲ್ಯಾಳ ತಾಯಿ ಪಾತ್ರಧಾರಿ ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಧಾರಾವಾಹಿಯ ಹೆಸರು, ‘ನಮ್ಮನೆ ಯುವರಾಣಿ’ ಎಂದಾಗಬೇಕಿತ್ತು.

—ಜಿ.ರಾಜಣ್ಣ ದಾವಣಗೆರೆ

### ಛೋಟಾ ಪವರ್‌ಸ್ಟಾರ್!

‘ಛೋಟಾ ಪವರ್‌ಸ್ಟಾರ್‌ಗಳ ಚಿತ್ರಾಧಿಪತ್ಯ’ (ಟಿ.ಆರ್. ಅನಂತರಾಮು, ಜ. 13) ಅಗ್ರಲೇಖನ ಆಸಕ್ತಿದಾಯಕವಾಗಿತ್ತು. ಚಿನ್ನಕ್ಕಿಂತ ಮಿಗಿಲಾಗಿ ಕಬ್ಬಿಣ ವಿಶ್ವವನ್ನೇ ಆಳುತ್ತಿರುವುದು ಎಂತಹ ಸೋಜಿಗ! ಹಾಗೆಯೇ ಲಿಥಿಯಂ, ಕೋಬಾಲ್ಟ್, ನಿಕೆಲ್‌ನಂತಹ ಕುಬ್ಜ ಲೋಹಗಳ ಪಾರುಪತ್ಯ ಇಡೀ ಜಗತ್ತನ್ನು ಆಕ್ರಮಿಸಿ ತನ್ನ ಬೃಹತ್ ಬಾಹುಗಳನ್ನು ಹರಡಿ ತೈಲ ಯುಗಕ್ಕೆ ನಾಂದಿ ಹಾಡುವುದರಲ್ಲಿ ಸಂದೇಹವೇ ಇಲ್ಲ.

—ಬೆಂ. ಮು. ಮಾರುತಿ, ಬೆಂಗಳೂರು

‘ಪುಟ್ಟ ಲೋಹಗಳ ದೊಡ್ಡ ಪ್ರಪಂಚ’ದಲ್ಲಿ ಜನ ಸಾಮಾನ್ಯರೂ ಉಪಯೋಗಿಸುವ ಮೊಬೈಲ್ ಬ್ಯಾಟರಿಯ ತಯಾರಿಕೆಯಲ್ಲಿ ಉಪಯೋಗಿಸುವ ಆಧುನಿಕ ಜಗತ್ತಿನ ಚಕ್ರವರ್ತಿ ಲಿಥಿಯಂ ಖನಿಜ/ ಲೋಹದ

ಬಹು ಉಪಯೋಗಿ ಹಲವು ವಿಸ್ಮಯಕಾರಿ ವಿಷಯಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಅದರ ಅನಿವಾರ್ಯ ಅವಲಂಬನೆ, ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯವನ್ನು ಒತ್ತಿ ಹೇಳಿದ್ದಾರೆ.

—ಎಂ.ಆರ್. ಚಂದ್ರಶೇಖರ್, ಬೆಂಗಳೂರು

ಮುಖಪುಟ ಲೇಖನವು ವಿರಳ ಧಾತುಗಳ ಲಭ್ಯತೆ, ಅವುಗಳ ಗಣಿಗಾರಿಕೆ, ಉಪಯೋಗಗಳು, ಬಳಕೆಯ ರೀತಿ, ವಿತರಣೆಯಲ್ಲಿನ ರಾಜಕೀಯ ಇತ್ಯಾದಿಗಳ ಕುರಿತು ಅಗಾಧ ಮಾಹಿತಿಯನ್ನು ಒಳಗೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ನಿಸರ್ಗದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಹೊಸ ಹೊಸ ಮಾದರಿಯ ಯಂತ್ರೋಪಕರಣಗಳನ್ನು ತಯಾರಿಸುತ್ತಿರುವುದು ನಿಜಕ್ಕೂ ಮನುಷ್ಯನ ಬುದ್ಧಿವಂತಿಕೆಗೆ ಸಾಕ್ಷಿ.

—ದೀಪಾ ಎಂ.ಬಿ., ಬೆಂಗಳೂರು

### ಪ್ರತಿಕ್ರಿಯೆ

ರಚನಾತ್ಮಕ ಟೀಕೆ-ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ-ಮೇಲ್: feedback@sudha.co.in